

ಕರ್ನಾಟಕ ಸರ್ಕಾರ

ప్రాకృతి తరువాదాల్చి 200రెడ సైన్స్ 4(1)(ఎ)ర ప్రొఫెసర లుచ చుండ్ల విధ్యుతి పరిశోభన, శాస్త్రశాస్త్ర పర్మిట్సు కట్టిరియి ప్రాకృతి.

- ವಿಮ್ಮತ್ತ ಪರಿಷಾರಕಾಲಯ ಇಲಾಖೆ ನೀರಿದ ಲಕ್ಷ ಮುಂಚು ವಿಮ್ಮತ್ತ ಪರಿಷಾರಕಾಲಯ, ಬೋರಿಸ್‌ಲ್ಯಾ ಡ್ರಿಫ್ಟ್, ಅಂಥ ಕ್ರಿಕೆಟ್‌ಪ್ಲೇಗ್ ಕೆಲಸ ಕಾರ್ಯಕ್ರಮ ತರಲಾಗಿರುತ್ತದೆ.

ವಿದ್ಯುತ್ ಪರಿವಹಕ್ಕಾಲಯವು ಕನ್ನಡಕ ಸರ್ಕಾರದ್ದು ಒಂದು ಇಂಧ ಉಪಾಧಿಕಾರಿಯಿಷ್ಟು, ಇದು ಇಂದಸ ಇಲಾಖೆಯ ಅಡಿಯಾರ್ಥಿಯಾಗಿ ನಿರ್ವಹಿಸುತ್ತದೆ. ವಿದ್ಯುತ್ ಪರಿವಹಕ್ಕಾಲಯದ ಶೀಂಪ್ರಥ ಕಛೇರಿಯಲ್ಲಿ ನಿರ್ವಹಣೆ ಬೆಳೆ. ಇನ್ನೆ ಮುಕ್ಕಿ, ಇಲ್ಲಾ ರಾಜ್ಯ ಕುಮಾರರ ರಸ್ತೆ, ರಾಜ್ಯಾಹಂಗಾರ, ಬೆಂಗಳೂರು-ರಾಜ್ಯಾಹಂಗಾರ ವಿಭಾಗದ ಕ್ಷಿಂಪ್ರಥ ಕಾರ್ಯಕ್ರಿಯೆಗೆ ಕುತ್ತಿರುತ್ತದೆ. ಸರ್ಕಾರದ ಮುಖ್ಯ ವಿದ್ಯುತ್ ಪರಿವಹಕ್ಕರು, ವಿದ್ಯುತ್ ಪರಿವಹಕ್ಕಾಲಯದ ಇಲಾಖೆ ಮುಖ್ಯಸ್ಥರಾಗಿರುತ್ತಾರೆ. ಮುಖ್ಯ ವಿದ್ಯುತ್ ಪರಿವಹಕ್ಕರ ಅದಿಂದವೇ ಬೆಂಗಳೂರು ಬ್ರಹ್ಮಾಂಡ, ಮೈಸೂರು, ಧಾರಘಾಟ, ಕುಳಿಬೆಗ್ಗೆ ಮತ್ತು ಮಂಗಳೂರು ಎಂಬ ಉದ್ದ ದೂರವಾಗಿದ್ದು. ಉದ್ದ ಮುಖ್ಯ ವಿದ್ಯುತ್ ಪರಿವಹಕ್ಕರು, ಬೆಂಗಳೂರು ಬ್ರಹ್ಮಾಂಡ ಕರ್ಣಾಟಕ ಒಂದು ವಿಭಾಗ ಕರ್ಣಾಟಕಾರಿಯತ್ವದ್ದು. ಉದ್ದ ಮುಖ್ಯ ವಿದ್ಯುತ್ ಪರಿವಹಕ್ಕರು, ಬೆಂಗಳೂರು ಪಶ್ಚಿಮ ರಾಜ್ಯ ಬೆಂಗಳೂರು ಪಶ್ಚಿಮ ವಿಭಾಗದ ಮುಖ್ಯಸ್ಥರಾಗಿರುತ್ತಾರೆ. ಕಾರ್ಣಿಕ ಈ ಕಛೇರಿ ಅಂತರ ಮುಖ್ಯ ವಿದ್ಯುತ್ ಪರಿವಹಕ್ಕರು, ಬೆಂಗಳೂರು ಪಶ್ಚಿಮ ರಾಜ್ಯ ಬೆಂಗಳೂರು ಪಶ್ಚಿಮ ವಿಭಾಗದ ಮುಖ್ಯಸ್ಥರಾಗಿರುತ್ತಾರೆ. ಬೆಂಗಳೂರು ಪಶ್ಚಿಮ ವಿಭಾಗದ ಕರ್ಣಾಟಕ ನಾರ್ಗೆ ನಂ.೧೨೯, ಮೇಲೆನೆ ಮಹಡಿ. ತನೆ ಮುಖ್ಯ ರಸ್ತೆ, ಸುಭೂತಮಂಗ್ಲ-ಭಾರತಿ ರಸ್ತೆ, ಗಳಿಂದುಂಟನ್ನಾರೆ. ಬೆಂಗಳೂರು-ರಾಜ್ಯಾಹಂಗಾರ ಇಂದ್ರ ಕಾರ್ಯಕ್ರಿಯ ನಿರ್ವಹಿಸುತ್ತಿರುತ್ತದೆ. ಬೆಂಗಳೂರು ಪಶ್ಚಿಮ ವಿಭಾಗದ ವ್ಯಾಪ್ತಿಯಿಂದ ತಾಂತ್ರಿಕ ವರ್ಗದಲ್ಲಿ ಒಂದು ಉದ್ದ ಮುಖ್ಯ ವಿದ್ಯುತ್ ಪರಿವಹಕ್ಕರ ಮದ್ದ. ಒಂದು ವಿದ್ಯುತ್ ಪರಿವಹಕ್ಕರ ಮದ್ದ, ಒಂದು ಉದ್ದ ವಿದ್ಯುತ್ ಪರಿವಹಕ್ಕರ ಮದ್ದ. ಏರು ಸರ್ಕಾರು ವಿದ್ಯುತ್ ಪರಿವಹಕ್ಕರು ಮದ್ದಗಳು(ಕ್ರೆಡಿಟೆಂಬ್ರು). ಒಂದು ಸರ್ಕಾರ ವಿದ್ಯುತ್ ಪರಿವಹಕ್ಕರ ಮದ್ದ(ಕರ್ಬೆರಿ). ಒಂದು ಅಧಿಕೃತಕ್ಕರು, ಒಂದು ಪ್ರಥಮ ದರ್ಜೆ ಸರ್ಕಾರು ಏರು ದ್ವಿತೀಯ ದರ್ಜೆ ಸರ್ಕಾರು. ಒಂದು ಜವಾನರು. ಸರ್ಕಾರು ಕಾರ್ಯ ಕಂಪನಿಯಾಗಿ ಅವರೆಂದರೆ ಮದ್ದಗಳನ್ನು ಒಳಗೊಂಡಿರುತ್ತವೆ ಈ ವಿಭಾಗದ ಕಾರ್ಯವ್ಯಾಪ್ತಿಯಿಂದ ಈ ಕೆಳಕಂಡಂತೆ ಕಾರ್ಯ ವಿಧಾನಗುತ್ತಿರುತ್ತಾರೆ.

ಈವ ಮುಹ್ಯ ವಿಮ್ಮತ್ತ ಪರಿವರ್ತಕರು, ಬೆಂಗಳೂರು ಪಟ್ಟಿಮ ವಿಭಾಗದ ಮುಖ್ಯ ಉದ್ದೇಶಗಳು:

ದಿಂಬಾಗಿದೆ ಪ್ರಾಯೋಜನಿಕ ಬರುವ ಎಲ್ಲಾ ವಿಧಾನದ ವಿದ್ಯುತ್ ಸ್ಥಾವರಗಳು. ವಿದ್ಯುತ್ ಪ್ರಸರಣ ಮಾರ್ಗಗಳು ಮತ್ತು ಡಿಟರಿಷನ್ ಕೇಂದ್ರಗಳು ಕೇಂದ್ರ ವಿದ್ಯುತ್ ಪ್ರಾಧಿಕಾರ (ಸುರಕ್ಷತೆಗೆ ಸಂಬಂಧಿಸಿದ ಕುಮಾರಗಳನ್ನು) ನಿಯಂತ್ರಣ. 2010ರ್ಕೆ ಅನುಗ್ರಹಿತವಾಗಿ ಮರ್ಕೆಟ್‌ಪಾರ್ಟಿಯವರ ಕಾರೀ ನಿರ್ದಿಷ್ಟಿಸುವುದು ಮತ್ತು ಬಾಲನೆ ಮಾಡುವುದರ ಬಗ್ಗೆ ಗ್ರಾಹಕರುಗಳಿಗೆ ಸೂಕ್ತ ಮಾರ್ಗದರಶನ ನೀಡಿ ವಿದ್ಯುತ್ ಸಿಂಚನೆ ಮಾನವರಸಿಗೆ. ಪ್ರಾಣಿಗಳಿಗೆ ಮತ್ತು ಸಾರ್ವಜನಿಕರ ಆಸ್ತಿ-ಪಾಸ್ತಿಗಳಿಗೆ ಯಾವುದೇ ರೀತಿಯ ಹಾನಿಯಾಗೆದಂತೆ ಮನುಷ್ಯರಿಗೆ ಕ್ರಮ ತ್ರೈಗಳುವ ಬಗ್ಗೆ ವಿದ್ಯುತ್ ಗ್ರಾಹಕರುಗಳಿಗೆ ಹಾಗೂ ಸರಬುರಾಜುದಾರರಿಗೆ ಸಲಹೆ ನೀಡುವುದು.

ಮುಂದನ ಮುಖ್ಯ ಉದ್ದೇಶಗಳನ್ನು ಕಾಯ್ದೆ ರೂಪಕ್ಕೆ ತರಲು ಉದ್ದ ಮುಖ್ಯ ವಿದ್ಯುತ್ತೊ ಪರಿವೀಕ್ಷಕರ ಕಳೇರಿ. ಬಂಗಾರಕ್ಕಾಗಿ ವಹಿಸುವ ದಿಳಾಗಿ ಕೆಳಗಿನ ಕರ್ತವ್ಯಗಳನ್ನು ನಿರ್ವಹಿಸುತ್ತದೆ.

విద్యుత్ లాచోదారర చుక్క సరబరాబుదారర విద్యుత్ స్థావరగిళన్లు కేంద్రియ విద్యుత్తోకి ష్టూడికార (మరక్కతా కార్పొ విద్యుత్ పోర్ట్ కో సంబంధిసిదు) నిబంధనేగాను. 2010ర అనుగుణవాగి స్వాచిసువులు కడ్డాయవాగిరువుదలింద దీయమౌళిక త్రసార విద్యుత్ మార్గానాగు వితరణ కేంద్రాగాను, అధిక జత్తడ స్థావర. విద్యుత్ ఇన్జెక్షన్ మాక్సు రమమహితి క్రూచి. లభ్య/ఎస్టేబిలిటీగాను, తాత్కాలిక విద్యుత్ స్థావరగిళ అనుమతిదనేయాద నీఱ నెక్కియు త్రసార కూడమిట్రిక్ కెళ్లిదుకే నీరుచుట్టు.

1. ఆదికార ద్వారా యొఱగనే అనుమతి 2000కేచి పరిగిర ఒట్టు సామఘ్యంవల్స్ విధ్యుత్తో పరిషత్తుతర సహాయించుటానికి కానీ విధ్యుత్తో జనశగాళ నదీ పరిశీలననే, పరిభీళ్ళలో కానీ బాలనా అనుమతిదని. విధ్యుత్తో పరిషత్తుతర కంటింగ్స్ నంబర్స్ పరిశత్తుతర కెంప్టుగాళ కానీ లిధ్యుత్తో చూపాగాళ పరిశత్తుత్తో మత్తు అనుమతిదని. టెండ్ సామఘ్యందిపరిగిర కోణ ల్యాపిట్/ఎంట్రిక్/ఎల్. లిఫ్ట్సంట్రైప్ పరిశత్తుత్తులు, స్టుంట్ నిప్పకశ యొఱగనేయిల్లు అశర్మిసల్లుట ఒట్టు 2000కేచి. సామఘ్యందిపరిగిర పరిశత్తుతర కెంప్టుగాళ నదీ లనుమతిదని కానీ బాలనా అనుమతిదని, క్రోర్ల, సిమాన్ స్ట్రోచ్ మత్తు 2000కేచి. సామఘ్యందిపరిగిన తాత్కాలిక విధ్యుత్తో స్క్రాపింగ్స్ బాలనా అనుమతిదనియ్యు నిఱ్మించుటన్న నిప్పకిస్తుది.
 2. కెంట్రిక్/ఎల్. లిఫ్ట్ పరిషత్తుతర సంభవాద 2000కేచి సామఘ్యందిపరిగిన పరిశత్తుతర కెంప్టువిధువు 24 రూపాయిరిగిన వక్కపడ బహుమాళ క్ల్యాపాగ నదీ అనుమతిదని కానీ పరిశత్తుతర కెంప్టుగాళ క్ల్యాపడ విధ్యుత్తో స్క్రాపింగ్స్ కుర్కుతా సిమాన్స్స్టో బాలనా అశర్మిసియిట ల్యాపరిభీళ్లలో నియ్యే బాలనా అనుమతిదనియ్యు నిఱ్మించుటు.

3. అధికార ప్రత్యు యోజన అనుసార 100వేగ పరిగిన ఒడ్డు నాచుఫ్ట్యార్ట్ విధ్యుత్ పరిషత్తాద సబ్సైలెన్సాప్ కాగి విధ్యుత్ జనకోగి న్నే పరిశీలన, పరిషత్తా కాగి బాలనా అనుమతిందన. విధ్యుత్ సరఖాసు కంబినేటర్ సరఖంపట్ట పరిషత్తా కేంట్రోగి కాగి విధ్యుత్ మాగింగి పరిషత్తా ముఖ్య అనుమతిందన. ఓఱిక సామయిక్య పరిగిన హోస్టింగ్/కె.ఎ.సి.ఎల్. లిపెకేంట్రోగి పరిషత్తా, స్థయం నిచేపణి లింగేనేయింగ్ అశపదిసల్వదుప ఒడ్డు 100వేగ. నాచుఫ్ట్యాదపరిగిన పరిషత్తా కేంట్రోగి న్నే అనుమతిందన కాగి బాలనా అనుమతిందన. క్షతీరణ, నియాసో స్వేచ్ఛ ముఖ్య 100వేగ. నాచుఫ్ట్యాదపరిగిన తాత్కాలక విధ్యుత్ స్వాపరిగి బాలనా. అనుమతిందనేయస్సు నియమిక కాగి గ్రెండ్ కాగి అతి గ్రెండ్ ఘోరగిసు నాచెజనిక సమాచారయించిన భాసికిసిదాగి విధ్యుత్ సురక్షతీయస్సు పరిశీలని. దృష్టికరిసుప కాయి వైపురియస్సు నిచేకిసుత్తాడే.
 4. ఏలో గి సరఖాయి సంబంధించి పరిగిన పరిషత్తా కేంట్రోగి ఇ మాటాపరిగిన వ్యక్తి పరిషత్తా బహుమహి క్షుట్రోగి న్నే అనుమతిందన కాగి పరిషత్తా కేంట్రోగి క్షుపద విధ్యుత్ స్వాపరియస్సు సురక్షతా నియమాగిస్సు బాలనా అశపదిసియుచ బగ్గె పరిషత్తా సింగేసి బాలనా అనుమతిందనేయస్సు నియమించుట.
 5. అధికార ప్రత్యు యోజన అనుసార విధ్యుత్ అపశాతగి ముఖ్య బెంకి అపశాతగి తరిప నియి అదర చరదియస్సు మొలాభికారిగాగి సమస్యలుపుటు. ఈ అపశాతగిసు ముత్తే మురుకశించి బాలపటింగ శ్రమగా బగ్గె విధ్యుత్ సరఖాయి కంపనియ అధికారిగాగి సూభిని నియమించుట.
 6. విధ్యుత్ సరఖాయి దార, పరపానిగిదార ముఖ్య కంపనీదార కంపనిగిసు సకారర్థి పాతిసటింగ విధ్యుల్కు తింగి బగ్గె మేల్పుబారి ముఖ్య తరిగి పసులు మాడుపుటు కాగి సకారపు స్విధ్యుత్ లుత్తాదనేయ బళియి మేల్ విధ్యుల్కు తరిగి విధిసింగ్ అదర పసులాతియస్సు మాది లీట్ విపరిగి దాపలీగిస్సు కాబాయిపుటు.
 7. విధ్యుత్ సుత్తిగిచారర, తంతి లెన్సాగారర, విధ్యుత్ మేల్పుబారకర కాగి విలేజ పయరింగ పరపానిగాగి సంబంధిసి అజంగాగిస్సు స్థితిరిసి, పరిశీలని కేంట్రో కభిరిగి ప్రతింగి తింగి తింగి కశకిసించుచ కాయి. అల్లాడే తంతి లెన్సాగారర పరపానిగి కాగి విధ్యుత్ మేల్పుబారకర పమిటాగిస్సు కంబరక్సిలెనుచ కాయిచమస్సు ఈ కభిరిగి క్షేమిశ్శత్తుటే.
 8. నియిత వాయిదయిగాగి నియమించు ఆపరేటర్ పమిటాగి నియితరణ కాగి కంబరక్సిలెనుపుటి.
 9. కేంట్రో కభిరియి ప్రతిం పజిం నియమించు విధ్యుత్ మేల్పుబారకర కాగి తంతి లెన్సాగారర పరిషత్తా సంబంధపట్ట అజంగాగిస్సు స్థితిరిసి, పరిశీలని కేంట్రో కభిరిగి సమస్యలుపుటు.
 10. అధికార ప్రత్యు యోజన అనుసార, కెబో.ఎ స్వాపర, విధ్యుత్ జనక, క్షతీరణ, అఫ్సో, బహుమహి క్షుపద విధ్యుత్ ఐయిశర న్నేస్, విధియోం, ఎం.ఎ స్వాపర, బిస్సాం విధ్యుత్ పరిషత్తాగి ముఖ్య మాగింగి ముఖ్య 100వేగ నాచుఫ్ట్యాద పరిగిన కె.పి.ఎ.ఎల్/ బిస్సాం విధ్యుత్ లిపెకేంట్రోగి, విధియోం ముఖ్య బాయిం కాగి అంబియిం జత మందిర మొదలాదపుగి నియితకాలక పరిషత్తాయిస్సు సకార నియితిసిద అపదియ సమయచ్ఛు కాలకాలక్కు మాది. గ్రౌకశు విధ్యుత్ స్వాపరగి సురక్షతీయస్సు సంబంధపట్ట నియమిగా అనుసార కాబాయిత్తియపుటస్సు కాగి స్వాపరగిష్టుయిప లోప దోషగిస్సు గ్రౌకశు సిరిపడిసి లోందియిప బగ్గె బాతరి చదిసించుటపుటు.
 11. కేంట్రో విధ్యుల్కు జూధికార(సురక్షతీ కాగి విధ్యుత్ మూర్ఖీ) రిప్ప్యూలీశన్స్, 2010, న్న్యాషనల్ విధ్యుల్కు హోదా, కాగి ఇతరే కేంట్రో ముఖ్య రాజ్య సకారగి అధినియమ ప్రతార, అధికారిగాగి నియితిప ప్రత్యుయోజనియ బుతియిల్ల కెబో.ఎ స్వాపర, విధ్యుత్ జనక, స్థయం నిచేపణి యోజనేయిల్ల అశపదిసల్వదుప పరిషత్తా కేంట్రోగిస్సు గ్రౌకశు అశపదిసించుటపుటస్సు బాతిపడిసించుటపుటు కాగి గ్రౌకశు నియమిగా అనుశోభాయించి. ఈ కభిరిగి స్వాపరగి నియమించు న్నే అనుమతిందనేయస్సు క్షేమిశ్శత్తుటే
 12. బుద చుప్పు విధ్యుత్ పరిషత్తాకర కభిరిగి, బిస్సాం పట్టిచు దిభాగి కభిరియి అధికారిగి ముఖ్య నొశరర జతచ్ఛుగి:-

ಉದ್ದೇಶ ಮುಖ್ಯತ್ವ ಪರಿಶೀಲನೆಯಲ್ಲಿ ವಿಳಿಸಲಾಗಿರುತ್ತದೆ.

అయి ముఖ్య విధ్వంత పరిశీలనలు, లోగిస్టాలు వ్యక్తిగతిలు తాంత్రిక మర్కుల అభివృద్ధికాలానికి చుట్టూ పరిశీలనలు కావడి ప్రారంభించాలని అనుమతించారు. ఇంకా అధికారిసంపాద అధికారికాలను వ్యక్తిగతిలు అనుదానం ప్రకార వేసిన రూపాలను కావడి వ్యక్తిగతిలు వ్యవహరించాలని అభివృద్ధికాలానికి అనుమతించారు. ఈ ముఖ్య విధ్వంత పరిశీలనలు, లోగిస్టాలు వ్యక్తిగతిలు వ్యవహరించాలని అనుమతించారు. అధికారికాలను వ్యక్తిగతిలు అనుదానం ప్రకార వేసిన రూపాలను కావడి వ్యక్తిగతిలు వ్యవహరించాలని అభివృద్ధికాలానికి అనుమతించారు.

ಅದಿರಾರೆ ಶ್ರವಣ ಯೋಜನೆ ಅನುಸಾರ ದಿವಿಗ್ರಹಿಯ ಪದ್ಯತ್ತೀ ಸ್ವಾರ್ಪರಿಗ್ರಾಹ ನೀತಿ ಅನುಮೋದನೆ ಮತ್ತು ಸ್ವಾರ್ಪರಿಗ್ರಾಹ ಬಾಲನೆಗೆ ಅನುಮತಿಯನ್ನು ನೀಡುವುದು. ಸ್ವಾರ್ಪರಿಗ್ರಾಹ ನೀತಿಕಾಲಾರ್ಥ ದರ್ಶಿಎಂಬ್ರಿಯನ್ನು ನಡೆಸುವುದು ಮತ್ತು ಗ್ರಾಹಕರು ನಿಯಮಗಳನ್ನಾರೆ ವಿದ್ಯುತ್ ಸ್ವಾರ್ಪರಿಗ್ರಾಹ ಸುರಕ್ಷತೆಯನ್ನು ಕಾಬಾಯಿದಂತೆ ಶ್ರದ್ಧೆ ಕ್ರೊನಿಕಲ್ ಪ್ರಾಯಾ ಇದರ ರ್ತಳವ್ಯವಹಾರಿಗೆತ್ತದೆ. ಕಭೀರಿಯ ಮಾನೀಕ್ಯ ಪ್ರಗತಿ ಪರದಿ, ಹ್ರಾಸಿದ್ದಿಕೃತ ಕಿಂತಿ. ಕಭೀರಿಯ ಒಂದು ದ್ವಿತೀಯ ವಾಣಿಯ ಫಲನ್ ರಿಕ್ಷಾಲಯಾಂಜನೀಗ್ರಾಹ ಪರದಿಯನ್ನು ಅಪರ ಚುಂಚು ವಿದ್ಯುತ್ ಪರಿಬಹ್ನಿಕೆಯ, ಲಂಗಿನ್‌ನು ದ್ವಿತೀಯಪರಿ ಸ್ವಾಸುವುದು ಮತ್ತು ಉತ್ ಚುಂಚು ವಿದ್ಯುತ್ ಪರಿಬಹ್ನಿಕೆಯ ವಾಣಿಗೆ

బరువ కట్టే మేల్చుప్పు ఓ మానవరిగే సంభవిసుప విద్యుత్తా అపథాతాగిచ తనిపించున్న చూడి. తనించా చెరదించున్న మేలధికారిగాగే స్టేషనుపుదు. ముఖ్య విద్యుత్తా పరిపాత్తిశరు కాగో ఇలాపించ దీఱుండితారిగాఁఁ పక్కనుచ తట్టింది కేలసపున్న నిపటకిసుపుదు ఇప్పర జవాబ్దిరియాగించుతే. గ్రాక్షస్టరుగించ కట్టిరిఁ స్టేషన్లుచుప ఎల్లా ఉండాలిచ విలేవారియున్న కట్టిరియ నియమగాళసునార సూత్త సమయచ్ఛ చూయుచ జవాబ్దిరి ఇప్పరాగించుతే. నాచుజనిచ మాకితి కట్ట. 200ర అడి మేల్చునవి ప్రాధికారియాగి ఇప్పర కాయినిపటకిపుతారి.

ವಿದ್ಯುತ್ ಪರಿವೇಶಕರು, ಬೀಂಗಳೂರು ಪಶ್ಚಿಮ,

ವಿದ್ಯುತ್ ಪರಿವಹಕರವು ಬೆಂಗಳೂರು ಪಟ್ಟಿಮು ರವರ ಕಾಯ್ದ ವಾಸ್ತವಿಕ ಬೆಂಬಾಂನ ಉಳಿ ನಿಖಾರದ ಇಂಧ-1, ಇಂಧ-2, ಇಂಧ-3, ಇಂಧ-4, ಇಂಧ-5, ಇಂಧ-6, ಇಂಧ-7, ಇಂಧ-8, ಕೆ-1, ಕೆ-2 ಕೆ-3, ಕೆ-4 ಮತ್ತು ತುಮಕೂರು ಜಿಲ್ಲೆ ಕಾರ್ಣಿಕಾರ ಅಧಿಕಾರ ಇಂಧಾಂತರಂಗದಲ್ಲಿ ಕೆಳಕಂಡ ಕರ್ತವ್ಯಗಳನ್ನು ನಿರ್ವಹಿಸುತ್ತಿರುತ್ತಾರೆ.

ಅಧಿಕಾರ ಪ್ರತ್ಯೂ ಯೋಜನೆ ಅನುಸಾರ ವಿವಿಧ ರೀತಿಯ ವಿದ್ಯುತ್ ಸ್ಥಾಪರಿಗಳ ನೀಡಲ ನಕ್ಷೆ ಅನುಭಿವಿಧಸ್/ ಬಂಳಿನೀರಿ ಅವುಗಳ ನಿಂದುವುದು ಮತ್ತು ಈ ಸ್ಥಾಪರದ ಸುರಕ್ಷತೆ ಬಗ್ಗೆ ಖಾತರಿ ಪರಿಸಿಕೊಳ್ಳುವುದು ಕಾಗು ಅಧಿಕಾರ ಪ್ರತಿ ನಿಯಂತ್ರಣೆ ಅನುಸಾರ ಸ್ಥಾಪರಿಗಳ ನಿಯೆತಕಾರ್ಯಕ್ರಮ ಪರಿವಿಶ್ಲೇಷಿಸುವುದು ಮತ್ತು ಗ್ರಾಹಕರು ನಿಯಮಗಳನ್ನಾರೆ ದಿದ್ಯುತ್ ಸ್ಥಾಪರಿಗಳ ಸುರಕ್ಷತೆಯನ್ನು ಕಾಬಾಡುವಂತೆ ಶ್ರಮ ತೈಗಿಸಿಕೊಳ್ಳುವುದು ಇವರ ಕರ್ತವ್ಯವಾಗಿರುತ್ತದೆ ಕಾಗು ಇತರೆ ವರಾವೃದ್ಧಿ ಮೇಲೂದಿಕಾರಿಗಳ ವಹಿಸುವ ಕೆಲಸ ನಿರ್ವಹಿಸುವುದು. ಪ್ರಗತಿ ವರದಿ ಸಳ್ಳಿಸುವುದು, ಅಧಿಕಾರ ಪ್ರತ್ಯೂ ಯೋಜನೆ ಅನುಸಾರ ಶಫೀರಿಯ ತಾಂತ್ರಿಕ ಕಣಕಗಳ ಕಾಗೂ ವಹಿಗಳ ನಿರ್ವಹಕನ್, ಜಿಲ್ಲೆಯ ವಿದ್ಯುತ್ ಸ್ಥಾಪರಿಗಳ ಅಂತಿ-ಅಂಶಗಳ ವಿವರಿಸುವುದು, ತಂತ್ರಾರ್ಥ ನಿರ್ವಹಕನುವುದು. ಇದನ್ನ ಕಡೆಗಳ ಉನ್ನತವಾರಿ, ವಿದ್ಯುತ್ ಪರಿವಿಶ್ಲೇಷಕರ ವ್ಯಾಪ್ತಿಗೆ ಬರುವ ೧೫ ಮೇಲ್ಮೈ ರ ಮಾನವರಿಗೆ ಸಂಭವಿಸುವ ವಿದ್ಯುತ್ ಅರ್ಥಾತ್ಗಳ ತನಿಖೆ, ಬೆಂಕಿ ಅರ್ಥಾತ್ಗಳ ತನಿಖೆ, ಅನೆಗಿಗಳಿಗೆ ಸಂಭಿನಿಸುವ ಮಾರಿಂಗಾಂತರ ಅರ್ಥಾತ್ಗಳ ತನಿಖಿಯನ್ನು ಮಾರಡಿ, ಅದಿಯೂ ವರದಿಯನ್ನು ಮೇಲಾದಿಕಾರಿಗಳಿಗೆ ಸಳ್ಳಿಸುವುದು. ಮುವ್ಯ ವಿದ್ಯುತ್ ಪರಿವಿಶ್ಲೇಷಕರು ಕಾಗೂ ಇಳಬಿಯ ಮೇಲೂದಿಕಾರಿಗಳ ವಹಿಸುವ ಕಫೀರಿ ಕೆಲಸವನ್ನು ನಿರ್ವಹಿಸುವುದು ಇವರ ಜವಾಬ್ದಾರಿಯಾಗಿರುತ್ತದೆ. ಗ್ರಾಹಕರಿಗಳಿಂದ ಶಫೀರಿಗೆ ಸಳ್ಳಿಸಲ್ಪಡುವ ಎಲ್ಲ ಕಣಕಗಳ ವಿಲೀವಾರಿಯನ್ನು ಕಫೀರಿಯ ನಿಯಮಗಳನ್ನಾರ ಸೂಕ್ತ ಸಮಯದಲ್ಲಿ ಮಾಡುವ ಜವಾಬ್ದಾರಿ ಇವರದಾಗಿರುತ್ತದೆ. ನಾವರಾಜನಿಕ ಮಾಹಿತಿ ಅಧಿಕಾರಿಯಾಗಿ ನಾವಜನಿಕರು ಮಾಹಿತಿ ಹಕ್ಕಿನಡಿ ಕೆಲಸವನ್ತಹ ಮಾಹಿತಿಯನ್ನು ಇವರಿಗೆ ನೀಡಬೇಕಾಗಿದ್ದರೆ.

ಅಂತ ವಿದ್ಯುತ್ ಪರಿವೀಕ್ಷೆಯು, ಬೆಂಗಳೂರು ಪಶ್ಚಿಮ

ಉಪದೇಶಕರವರು ಬೆಂಗಳೂರು ಪಟ್ಟಿಮು ವಲಯದ ಕಾರ್ಯ ವಾಗ್ತವ್ಯಿಯು ಭೇಸ್ತಾಂತ ಉದ್ದೇಶವನ್ನಾಗಿ ಇತ್ತೀಚ್ಚಿ-1, ಇತ್ತೀಚ್ಚಿ-2, ಇತ್ತೀಚ್ಚಿ-6, ಇತ್ತೀಚ್ಚಿ-7, ಇತ್ತೀಚ್ಚಿ-8, ಕೆ-1, ಕೆ-2, ಕೆ-3 ಮತ್ತು ಕೆ-4 ಕಾರ್ಯ ಅಧಿಕಾರ ಪ್ರತಿಕೂಲಿತವಾಗಿರುತ್ತಿರುತ್ತಾರೆ.

ఆధికార ప్రత్యు యోజన అనుశార వివిధ రీతిలు విద్యుత్త స్వాచరగళ నీఱ నక్క అనుమతిందని/ జాలనిరి ఆన్సరమితి నీఱుపుదు మత్తు కే స్వాచరద నురక్కత బగ్గ ఖారి పదిసిఱొళ్ళుపుదు కాగు అధికార ప్రత్తి నియోజననే అనుశార స్వాచరగళ నియోజకాలక పరిభేషణలున్న నడెసుపుదు మత్తు గ్రాహకశు నియుమగిశునార విద్యుత్త స్వాచరగళ నురక్కతెయమ్మ కాబాడువంత క్రేమ కైగొళ్ళుపుదు ఇపర కటవ్వాగిరుత్తదే కాగు ఇతరే యాపుడే చేంటాదికారిగళు వహసువ కేలన నివాకసుపుదు. ప్రగతి వరది స్వత్య యోజన అనుశార కల్పించి తాంత్రిక కడక్కాల కాగు వహిగళ నిచచక్కే. విద్యుత్త స్వాచరగళ అంక-అంగళ విపరగళన్న తయారిస నిచచకసుపుదు దీనిజ మత్తు ఇ మత్తు ఎఫా నమినస కడక్కాల లుస్పువారి. ఒబ్బ మనుభ్య (మారణాంతిక) కాగు మనుభ్యరిగి మారణాంతికచల్లుడ విద్యుత్త అపాథాతగళ తనిపెయమ్మ మాడి. తనిపా వరదియమ్మ మేలధికారిగళగి స్థలసుపుదు. ఇపర బ్ర్యాంక్లో బయచ తెరిగి దసూలాతి బగ్గ సోండిలొళ్ళుపుదు కాగు మేలధికారిగళు వహసువ ఇతరే కేలసగాలన్న నిచచకసుపుదు. ఇటావి వత్తియంద ప్రత్తి వజ్జ నడెయిలారువ మేళ్ళజారాశర. తంతి రహదారర పరింక్తు అజగటి లుస్పువారి సోండిలొళ్ళుపుదు. అధికార ప్రత్యు యోజన అనుశార విద్యుత్త గుత్తిగారార పరవానిగిగళ మోస మత్తు నచించరా. విద్యుత్త మేళ్ళజారాశర కాగు తంతి కేలసగారర హోస మత్తు నచించరణ అజగటిన్న పరిశీలని. స్థితిరిస తేంట కట్టించి రచానిసుపుదు. విద్యుత్త మేళ్ళజారాశర కాగు తంతి కేలసగారర రహదారిగిలన్న విద్యుత్త గుత్తిగారార పరబానిగిగలిగి కంఠరక మాడుపుదు. తిశీంచ తంతి కేలసగారర హోస మత్తు నచించరణ అజగటి పరిశీలన మాడుపుదు కాగు తేంట కట్టించి మాకతు ప్రక్కనది కేళుచంతక మాకతుచంపును ఇపరుగళు నీఱబేకాగిరుత్డి.

ಸಂಕಾಯದ ದ್ವಿತೀಯ ಪರಿಧಿಶರ್ಚಿರು (ಕೆತ್ತಣು-1 & 2)

ಇವರಗಳ ಕಾರ್ಯ ಬ್ರಾಹ್ಮಗೆ ಬಯಸುವ ಭಿನ್ನಾದಂತ ಇಲಾಖೆಗೆ ಸಂಬಂಧಪಟ್ಟ ಹಿಡ್ಯೂತ್ತಾ ಪರಿವರ್ತಕ ಕೇಂದ್ರಗಳು. ಲ್ಯೂಸೋಂ ಪರಿವಹಕ್ಕನ್ನು ನಡೆಸಿ ಜಾಲನೆಗೆ ಅನುಮತಿ ನೀಡಲು ಉಬ್ಬ ಹಿಡ್ಯೂತ್ತಾ ಪರಿವಹಕ್ಕರಿಗೆ ಪರದಿ ಮಾಡುವುದು ಕಾರ್ಯ ಅಧಿಕಾರ ಪ್ರತಿರೋಧಜ್ಞನ ಅನುಸಾರ ವಿಡ್ಯೂತ್ತಾ ಪರಿವರ್ತಕ ಕೇಂದ್ರಗಳು. ಲ್ಯೂಸೋಂ ನಿಯತಕಾಲಿಕ ಪರಿವಹಕ್ಕರೆ, ಹಿಡ್ಯೂತ್ತಾ ಇನ್‌ಸ್ಟಾರ್ಟ್ ಸ್ಯಾಪರ್‌ರೆಸ್ ನಿಯತಕಾಲಿಕ ಪರಿವಹಕ್ಕನ್ನು ನಡೆಸುವುದು. ಶಭೇದಿಯ ಮಾಸಕ ದ್ವಾತ್ ಪರದಿ ತಯಾರಿಸುವಳಿ ಮೇಲಾಧಿಕಾರಿಗಳಿಗೆ ಸಹಕರಿಸುವುದು ಕಾರ್ಯ ವಿಡ್ಯೂತ್ತಾ ಸ್ಯಾಪರ್‌ಗಳ ಕಡತಗಳ ಅಂಶಾಂಶಗಳ ಮಾಹಿತಿ ತಯಾರಿಸುವುದು. ಪ್ರಾಲೋಗಿಕೆ ಮಾರಣಾಂಶಕವಾದ ವಿಡ್ಯೂತ್ತಾ ಅಧಭಾತ್ರಗಳ ತಸಿವೆ ಮಾಡುವುದು ಕಾರ್ಯ ಉಬ್ಬ ಹಿಡ್ಯೂತ್ತಾ ಪರಿವಹಕ್ಕರಿಗೆ ಪರದಿ ಮಾಡುವುದು. ಮೇಲಾಧಿಕಾರಿಗಳು ದಹನುದ ಇತರ ಕೆಲಸಗಳನ್ನು ನಿರ್ವಹಿಸುವುದು. ಹಿಡ್ಯೂತ್ತಾ ಸ್ಯಾಪರ್‌ಗಳ ಅಂಶ-ಅಂಶಗಳ ವಿವರಗಳನ್ನು ತಯಾರಿಸಿ ನಿರ್ವಹಿಸುವುದು. ದಿನಾಂಕ ನಮ್ಮುದೆ ತಯಾರಿಸುವಳಿ ಮೇಲಾಧಿಕಾರಿಗಳಿಗೆ ಸಹಾಯ ಮಾಡುವುದು. ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಯರಿಗೆ ಸಾರ್ವಜನಿಕ ಮಾಹಿತಿ ಪರಿಸರದಲ್ಲಿ ಪರಿಸರದಲ್ಲಿ ಕೇಂದ್ರಾಂಶದ ಮಾಹಿತಿಯನ್ನು ಬರು ನಿರ್ದಿಷ್ಟಕಾರಿಗೆ ತಡೆ.

ಸಹಾಯಕ ವಿದ್ಯುತ್ತೊ ಪರಿವೀಕ್ಷಕರು (ಕಳೆರಿ).

ಉಪ ಮುಖ್ಯ ವಿದ್ಯುತ್ತೊ ಪರಿವೀಕ್ಷಕರವರಿಗೆ ತಾಂತ್ರಿಕ ವಿಷಯದಲ್ಲಿ ಸಹಾಯಕರಾಗಿರುತ್ತಾರೆ. ಉಪ ಮುಖ್ಯ ವಿದ್ಯುತ್ತೊ ಪರಿವೀಕ್ಷಕರ ಕಾರ್ಯ ವ್ಯಾಪ್ತಿಯಲ್ಲಿ ಬರುವಂತಹ ಎಲ್ಲಾ ವಿಧಿವಾದ ವಿದ್ಯುತ್ತೊ ಸಾಫರಿಗಳ ನಕ್ಷೆ ಅನುಮೋದನೆ ಮತ್ತು ಜಾಲನಾ ಅನುಮೋದನೆಗಳ ಕಡತಗಳನ್ನು ಪರಿಶೀಲನೆ ಮಂಡಿಸುವುದು ಮತ್ತು ತಾಂತ್ರಿಕ ವಿಷಯಕ್ಕೆ ಸಂಬಂಧಪಟ್ಟ ಕಡತಗಳ ವಿಲೇವಾರಿಗೆ ಸೂಕ್ತ ಶ್ರಮ ಕೈಗೊಳಿಸುವುದು ಹಾಗೂ ಕಡತ ಬಾಲನೆ ಮಾಡುವುದು. ಬೌಂಕಿ ಅಪಘಾತ ಮತ್ತು ವಿದ್ಯುತ್ತೊ ಅಪಘಾತಗಳ ಪರದಿಕಾರಿಗಳನ್ನು ತಯಾರಿಸುವಲ್ಲಿ ಸಹಕರಿಸುವುದು. ಮಾಸಿಕ ಕಳೆರಿಯ ಪ್ರಗತಿ ವರದಿ ತಯಾರಿಸುವುದು ಹಾಗೂ ಅಂಕಿ ಅಂಶಗಳ ಪರದಿಕಾರಿಗಳನ್ನು ವಿಭಾಗದ ಎಲ್ಲಾ ಸ್ಥಾವರಗಳ ಅಂಕಿ ಅಂಶಗಳ ಪರದಿಯನ್ನು ಸಿದ್ಧಪಡಿಸುವುದು. ಮೇಲಾದಿಕಾರಿಗಳ ಸಿದ್ಧೇಶನದಂತೆ ಇತರೆ ಕೆಲಸಗಳನ್ನು ನಿರ್ವಹಿಸುವುದು ಮತ್ತು ಕಳೆರಿಯ ನಿಯಮದಂತೆ ಎಲ್ಲಾ ಕೆಲಸಗಳನ್ನು ನಿಗದಿತ ಸಮಯದಲ್ಲಿ ಮುಗಿಸುವುದು ಮತ್ತು ಉಪ ಮುಖ್ಯ ವಿದ್ಯುತ್ತೊ ಪರಿವೀಕ್ಷಕರು, ಬೌಂಕಿಗಳೂ ಪಣಿಮ ವೃತ್ತಕ್ಕೆ ಸಾರ್ವಜನಿಕ ತಾಂತ್ರಿಕ ಮಾಹಿತಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುವುದು.

ಅಧಿಕ್ಷರು

ಹಾಜರಾತಿ ಮನ್ಯತೆ ನಿರ್ವಹಣೆ. ಕಳೆರಿ ಲಜಿನ ವರದಿ. (62-ಬಿ) 0043 ಕಂದಾಯ ಜಲನ್ ವರದಿಯ ನಿರ್ವಹಣೆ ಅಧಿಕಾರಿಗಳ ಕಾರ್ಯ ಸೆಟ್ಯಂಡಿಯವರ ಸೇವಾ ಮನ್ಯತೆ ನಿರ್ವಹಣೆ, ಹೆಚ್. ಆರ್. ಎಂ.ಎಸ್. ಮೂಲಕ ಅಧಿಕಾರಿಗಳ / ಸಿಬ್ಬಂದಿ ವೇತನ ಜಲ್ ಇತರೆ ಜಲ್ಲಾಗಳ ತಯಾರಿಕೆ. ಹಾಗೂ ಆಡಳಿತಾತ್ಮಕ ವಿಷಯಗಳಲ್ಲಿ ಕಳೆರಿಯ ಮುಖ್ಯಸ್ಥರಿಗೆ ಸಹಕರಿಸುವುದು. ಆದಾಯ ತೆರಿಗೆ. ಟಿ.ಡಿ.ಎಸ್ ಪ್ರೈಲ್ ಮಾಡುವುದು. ಮಾಹಿತಿ ಹಕ್ಕು ಅಧಿನಿಯಮಕ್ಕೆ ಸಂಬಂಧಪಟ್ಟಂತೆ ಕಡತಗಳನ್ನು ನಿರ್ವಹಿಸುವುದು. ಆಡಳಿತ. ಅಕ್ಷೇಂದ್ರಿಂಗ್ ಇನ್ಸೆರ್ಟರವರ ಲೆಕ್ಕ ತಪಾಸಣೆಗೆ ಉತ್ತರಿಸುವುದು. ಕಳೆರಿಯ ದಾಖಲೆಗಳ ಮೇಲ್ಫಾಬಾರಣೆ ಮತ್ತು ನಿರ್ವಹಣೆ. ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿ ಸಾರ್ವಜನಿಕರು ಮಾಹಿತಿ ಹಕ್ಕಿನಡಿ ಕೇಳುವಂತಹ ಮಾಹಿತಿಯನ್ನು ಇವರು ನಿರ್ಣಯಿಸಿಕಾರಿಸುತ್ತಾರೆ.

ಪ್ರಥಮ ದಳೆ ಸಹಾಯಕರು.

ಸೇವೆಗಳು ಮತ್ತು ಸೇವಾ ನಿಯಮಗಳ ಪರಿಪಾಲನೆ. ಹೆಚ್.ಆರ್.ಎಎ್.ಎಸ್‌ಗೆ ಸಂಬಂಧಪಟ್ಟಂತೆ ಕಾರ್ಯ ನಿರ್ವಹಣೆ. ಪ್ರಯಾಣ ಚೆಳ್ಳೆ. ಮುಂಗಡ ಜಲ್ಲು. ಅಧಿಕಾರಿಗಳ ಹಾಗೂ ಸಿಬ್ಬಂದಿ ವರಗಣಗಳ ವೇತನ ಜಲ್ಲಾಗಳು, ಗಳಿಕೆ ರಜಿ ನಗದಿಕರಣ ಜಲ್ಲಾಗಳು ಇತ್ಯಾದಿ ಜಲ್ಲಾಗಳನ್ನು ತಯಾರಿಸಿ ಮೇಲಾದಿಕಾರಿಗಳಿಗೆ ಮಂಡಿಸುವುದು. ಹೀಗೂಂಟಕರಣಗಳ ನಿರ್ವಹಣೆ ಹಾಗೂ ಕಳೆರಿಯ ಬಾಡಿಗೆ ಜಲ್ಲು. ಕಳೆರಿಯ ವಾಹನ ಜಲ್ಲು. ದೂರವಾಣಿ ಜಲ್ಲು. ಅಫೀನ್ ಬಾಯಂ ಮುಂಗಡ ಜಲ್ಲು. ಇತರೆ ಜಲ್ಲಾಗಳನ್ನು ತಯಾರಿಸಿ ಮೇಲಾದಿಕಾರಿಗಳಿಗೆ ಮಂಡಿಸುವುದು. ಬಜರ್ ವೆಜ್ಜೆ ತಪ್ಪಿ. ಪ್ರೀಶಿ ಜಲನ್ಗಳ ಮರುಹೊಂದಾಣಿಕೆ ತಪ್ಪಿ. ನಗದು ಮನ್ಯತೆ ನಿರ್ವಹಣೆ ಮತ್ತು ಕಳೆರಿಯಲ್ಲಿ ಶೈಕರಿಸಲಾದ ಸರಕಾರದ ಹಳಿವನ್ನು ಪ್ರೀಸರಿ/ಭ್ಯಾರೆಕ್‌ಗೆ ಪಾವತಿಸುವುದು ಇತ್ಯಾದಿ. ಕಳೆರಿಯ ಆಡಳಿತ. ಲೆಕ್ಕ ಪತ್ತ. ಅನುದಾನ. ಆದಾಯ ತೆರಿಗೆ. ಮಾಹಿತಿ ಹಕ್ಕು ಅಧಿನಿಯಮ. ನ್ಯಾಯಾಲಯದ ಪ್ರಕರಣ. ವಿದ್ಯುತ್ತೊ ತೆರಿಗೆ ಇತ್ಯಾದಿ ಕೆಲಸ ರಾಜ್ಯಗಳಲ್ಲಿ ಮೇಲಾದಿಕಾರಿಗಳಿಗೆ ಸಹಕರಿಸುವುದು. ಡ್ರಿತೀಯ ದಳೆ ಸಹಾಯಕರುಗಳ ವಿಷಯ ನಿರ್ವಹಣಾ ಕೆಲಸ ಕಾರ್ಯಗಳ ಮೇಲ್ಫಾಬಾರಣೆ. ಹಳಿ ಶೈಕ್ಷತಿ ರಸಿದಿಗೆ ಕಳೆರಿಯ ಮುಖ್ಯಸ್ಥರ ಪರವಾಗಿ ಸಹಿ ಮಾಡುವುದು. ಸೇವೆಗಳು ಮತ್ತು ಸೇವಾ ನಿಯಮಗಳ ಪರಿಪಾಲನೆ. ಪ್ರಯಾಣ ವೆಜ್ಜೆದ ಜಲ್ಲಾಗಳು. ಸಾದಿಲ್ಲಾರು ವೆಜ್ಜೆದ ಜಲ್ಲು ಇತ್ಯಾದಿ ಜಲ್ಲಾಗಳನ್ನು ಪರಿಶೀಲನೆ. ಮೇಲಾದಿಕಾರಿಗಳಿಗೆ ಮಂಡಿಸುವುದು. ಕಳೆರಿ ವ್ಯವಸ್ಥೆ ಮತ್ತು ನಿರ್ವಹಣೆ ಮತ್ತು ಬಜರ್ ವೆಜ್ಜೆಗಳ ತಪ್ಪಿ ನಿರ್ವಹಿಸುವುದು. ಸಿನಿಮಾ ಆಪರೇಟರ್ ಸಕ್ಕಮ ಶ್ರಮಾಳ ಪತ್ತದ ನಿರ್ವಹಣೆ ಮತ್ತು ಹಿಂಬರಹಗಳನ್ನು ವಿದ್ಯುತ್ತೊ ಪರಿವೀಕ್ಷಕರ ನಿರ್ದೇಶನದಂತೆ ನಿರ್ವಹಿಸುವುದು. ಮಹಾ ಲೆಬಾಬಾಲರ ಆಡಿಟ್‌ಗೆ ಸಹಕರಿಸುವುದು. ಆಡಿಟ್‌ಗೆ ಸಂಬಂಧಿಸಿದ ಕಂಡಿಕೆಗಳಿಗೆ ಉತ್ತರಗಳನ್ನು ಸಿದ್ಧಪಡಿಸಿ ನಿರ್ವಹಿಸುವುದು. ಬಜರ್ ವೆಜ್ಜೆಗಳ ಅಂಕಿ ಅಂಶಗಳ ಮರು ಹೊಂದಾಣಿಕೆ ಪರಿಶೀಲನೆ ಮಂಡಿಸುವುದು ಹಾಗೂ ಮೇಲಾದಿಕಾರಿಗಳು ಸೂಚಿಸಿದ ಇತರೆ ಕೆಲಸಗಳನ್ನು ನಿರ್ವಹಿಸುವುದು. ಸಿಬ್ಬಂದಿ ವರಗಢವರ ಸೇವಾ ಮನ್ಯತೆಗಳನ್ನು ತಮ್ಮ ಅಧಿನಿಯಮ ಇರಿಸಿಕೊಳ್ಳುವುದು ಮತ್ತು ಸಿಬ್ಬಂದಿ ವರಗಢವರ ಆಸ್ತಿ ಮತ್ತು ಖಂಪಟ್ಟಿ ಸಂಬಂಧಿಸಿದಂತೆ ಕಡತಗಳ ನಿರ್ವಹಣೆ ಮಾಡುವುದು.

ದ್ವಿತೀಯ ದಳೆ ಸಹಾಯಕರು

ಶ್ರೀಕೃತಿ ಮತ್ತು ರವಾನೆ ರಿಜಿಸ್ಟ್ರಾರ್. ಸ್ವಾಂಪ್ಯ ಲೆಕ್ಕ ಪತ್ತ ರಿಜಿಸ್ಟ್ರಾರ್ ನಿರ್ವಹಣೆ, ಪತ್ತಗಳನ್ನು ದಾಖಲಾಗುವುದು ಹಾಗೂ ರವಾನಿಸುವುದು. ತಾಂತ್ರಿಕ / ತಾಂತ್ರಿಕೀಕರ ಕಡತಗಳ ನಿರ್ವಹಣೆ, ವಿದ್ಯುತ್ತೊ ತೆರಿಗೆ ಜಿ ಮತ್ತು ಎಫ್ ನಿಯಮಗಳ ಹಾಗೂ ಮನ್ಯತೆಗಳ ನಿರ್ವಹಣೆ. ವಿದ್ಯುತ್ತೊ ಯೂಸಿಟಿ ಕಾರ್ಯ ತೆರಿಗೆಯ ಕ್ರೋಡಿಕಿಂಗ್‌ರಿಂದ ನಿರ್ವಹಣೆ ಮತ್ತು ಪ್ರೀಶಿ ಜಲನ್ಗಳ ನಿರ್ವಹಣೆ. ಪ್ರೀಶಿ ಜಲನ್ಗಳ ಮರುಹೊಂದಾಣಿಕೆ ತಪ್ಪಿಯನ್ನು ನಿರ್ವಹಿಸುವುದು, ಕಳೆರಿ ಮುಖ್ಯಸ್ಥರ ಸಲಹೆ ಮೇರಿಗೆ ಇನ್‌ತರ್ ಅಡಳಿತಾತ್ಮಕ ರಾಂತಿಕ ನಿರ್ವಹಿಸುವುದು.

ತಂಪೂಲರ್ ಆಪರೇಟರ್:

ಉಪ ಮುಖ್ಯ ವಿದ್ಯುತ್ತೊ ಪರಿವೀಕ್ಷಕರ ಆಜ್ ಸಹಾಯಕರಾಗಿ ಕಳೆರಿ ಕೆಲಸ ಕಾರ್ಯಗಳು ನಿರ್ವಹಿಸುವುದು ಹಾಗೂ ಇತರೆ ಅಧಿಕಾರಿಗಳು ಸೂಚಿಸುವ ಕೆಲಸ ಕಾರ್ಯಗಳು ಮತ್ತು ಉಪ ಮುಖ್ಯ ವಿದ್ಯುತ್ತೊ ಪರಿವೀಕ್ಷಕರಿಗೆ ಬರುವ ಪತ್ತ ಮತ್ತು ಕಡತಗಳ ಕೆಲಸಗಳನ್ನು ನಿರ್ವಹಿಸುವುದು, ಕಳೆರಿಯ ಎಲ್ಲಾ ಕಾರ್ಯದ ಪತ್ತಗಳನ್ನು ಬೆರಿಷಬ್ಬ ಮಾಡುವುದು.

ನ್ಯಾಪ್ ದಿ ನೋಕರರು: ಕೆಬೀರಿ ಮೆಲ್ಲುನ್ನರು ಸೂಜಿಸುವ ಕೆಲಸಗಳನ್ನು ನಿರ್ವಹಿಸುವುದು.

ಹೆಲ್ಪರ್: ಕೆಬೀರಿ ಮೆಲ್ಲುನ್ನರು ಸೂಜಿಸುವ ಕೆಲಸಗಳನ್ನು ನಿರ್ವಹಿಸುವುದು.

ಅ) ಇಪಾಶಾ ಕಾರ್ಯೋ ನಿರ್ವಹಿಸುವುದಕ್ಕೆ ಬಳಸುವ ನಿಯಮಗಳಿಲ್ಲ ಅನುಸರಣೆಗೆ, ಕ್ಯಾಥಿ ಮತ್ತು ದಾಖಲೆಗಳು

- 1) ಕೆ.ಸಿ.ಎಸ್.ಆರ್ - 1958.
- 2) ಕೆ.ಎಫ್.ಸಿ - 1958.
- 3) ಕೆ.ಟ.ಸಿ.
- 4) ಅಯಿ ವ್ಯಾಯ ಕ್ಯಾಥಡಿ.
- 5) ಕೆಬೀರಿ ಕಾರ್ಯೋ ವಿಧಾನ ಕ್ಯಾಥಡಿ.
- 6) ಕೆ.ಸಿ.ಎಸ್ (ಸಾಮಾನ್ಯ ಸೇವೆಕಾರ್ತಿ) 1977.
- 7) ಕೆ.ಸಿ.ಎಸ್ (ಮ್ರೋಚೇವನ್) 1977.
- 8) ಕೆ.ಸಿ.ಎಸ್ (ಸಿಲೆಬಿ) ನಿಯಮಗಳು - 1957.
- 9) ಕೆ.ಸಿ.ಎಸ್ (ಕಾಂಡಕ್ಟ್) ನಿಯಮಗಳು - 1966.
- 10) ಕೆ.ಸಿ.ಎಸ್ (ಜೀಎಫ್ತಾ) ನಿಯಮಗಳು.
- 11) ಕೆ.ಸಿ.ಎಸ್ (ಹಿಫೆಟಿ) ಆಕ್ಟ್ 1973 ಮತ್ತು ನಿಯಮಗಳು - 1978.
- 12) ಕೆಂದ್ರಿಯ ವಿಮ್ಯಾಭ್ರತ್ತಿ ಪ್ರಾಧಿಕಾರ (ಸುರಕ್ಷತಾ ಕಾರ್ಗೋ ವಿಮ್ಯಾತ್ ಹಾರ್ಡ್‌ಕೆರ್ ಸಂಬಂಧಿಸಿದ) ನಿಬಂಧನೆಗೆ, 2010.
- 13) ಭಾರತೀಯ ವಿಮ್ಯಾತ್ ಕಾರ್ಯೋ - 2003.
- 14) ಕನಾಡಕ ಸಿನಿಮೆ (ನಿಯಂತ್ರಣ) ಕಾರ್ಯೋ 1964 ಮತ್ತು ನಿಯಮಗಳು 2014.
- 15) ಕನಾಡಕ ಲಾಙ್ ಕಾರ್ಯೋ ಮತ್ತು ನಿಯಮಗಳು - 2015.
- 16) ಕನಾಡಕ ಎಕ್ಸೈಪಿಎನ್ ಆನ್ ಒಬ್ಬ ವಿಸಿಆರ್ ಆರ್ ಲೀಸರ್ ಡಿಸ್ಟ್ (ನಿಯಂತ್ರಣ) ನಿಯಮಗಳು - 1984.
- 17) ಕನಾಡಕ ವಿಮ್ಯಾಭ್ರತ್ತಿ ಬಳಕೆ ಮತ್ತು ಮಾರಾಟದ ಮೇಲನ ತೆರಿಗೆ ಕಾರ್ಯೋ 1959 ಮತ್ತು ನಿಯಮಗಳು - 2014.
- 18) ಸಾಳ್ಜನೆಲ್ ಎಲೆಕ್ಟ್ರಿಕ್ಸಿಸ್ ಕೂಡ್ - 1985.
- 19) ಕೆಬೀರಿ ಕ್ಯಾಥಡಿ.

ಅಧಿಕತ್ತ ಸಂಬಂಧಪಡ್ಡಂತೆ ನಿರ್ವಹಿಸಿರುವ ರಿಜಿಸ್ಟ್ರಾರಿಗಳು ಮತ್ತು ಕಡತಗಳು:

1. ಸೇವಾ ಮುಸ್ತಕಗಳು ಕಾಗೊ ದೇತನ ರಿಜಿಸ್ಟ್ರಾರಿಗಳು.
2. ದೇತನ ಸೆಕ್ರೆಟರಿ : ನಾಲ ವರ್ಷಾಲ ಮುಂಗಡಗಳು ಇದಕ್ಕೆ ಸಂಬಂಧಪಡ್ಟ ರಿಜಿಸ್ಟ್ರಾರಿಗಳು.
3. ದೇತನ ಬಂಡಾಡೆ ಕಾಗೊ ಪ್ರವಾನ ಭರ್ತೆ ಹಂ ಬಂಡಾಡೆ ಮಸ್ತಕ.
4. ಉಲ್ ರಿಜಿಸ್ಟ್ರಾರಿಗಳು.
5. ಗಳಿಗೆ ರಿಜಿಸ್ಟ್ರಾರಿಗಳು ಮತ್ತು ರಿಜಿಸ್ಟ್ರಾರಿಗಳು.
6. ಅಧಿಕ ಮತ್ತು ಕೌಂಟ್ ಕೆಲ್ಸ್ ಭೂಲ್.
7. ಅನುದಾನ ಅಂದಾಜು ಮತ್ತು ಅನುದಾನ ಕಂಬರೆ ರಿಜಿಸ್ಟ್ರಾರಿಗಳು.
8. ಕೆಬೀರಿ ದೆಳ್ಟ ರಿಜಿಸ್ಟ್ರಾರಿಗಳು.
9. ಅಧಿಕ ದಿವಿಂಯಕ್ ಸಂಬಂಧಪಡ್ಟ ಕಡತಗಳು.
10. ವ್ಯಾಧಿಕಾರಿ ದೆಳ್ಟ ಮುಖಾಂತರಿ ಕಡತಗಳು.
11. ಪ್ರೋಕ್ರೆಟ್ ರಿಂಫರ್ ರಿಜಿಸ್ಟ್ರಾರಿಗಳು.
12. ಸ್ಕ್ರಾಂಟ್ ಅಕ್ಟೊಂಟ್ ರಿಜಿಸ್ಟ್ರಾರಿಗಳು.
13. ಸಾರ್ವಾನ್ಯ ಅಕ್ಷಯಾಭ್ಯರ ಸುಕ್ರಾಂತಿಗಳ ಕಡತ.
14. ಕೌಂಟ್ ಕೆಲ್ಸ್ ಕಡತ.
15. ಆರ್. ಸಿ. ಬಿ ಭೂಲ್.
16. ಸಾರ್ವಾನ್ಯ ಮತ್ತು ರಿಂಫರ್ ಮುಸ್ತಕಗಳು.
17. ಡಿ.ಎ. ವೆಕ್ಟರ್‌ಗಳು, ಬ್ಲಾಂಡರ್ ಮುಖಾಂತರಿ ಮುಖಾಂತರಿ ರಿಜಿಸ್ಟ್ರಾರಿಗಳು.
18. ಮಾರ್ಪಾಯಿ ಮುಸ್ತಕಗಳು.
19. ದಿರ್ಪ್ರಾರ್ಥಿ ಕಾರ್ಗೋ ವ್ಯಾಯ ಮುಸ್ತಕಗಳ ರಿಜಿಸ್ಟ್ರಾರಿಗಳು.
20. ಸಾರ್ವಾನ್ಯ ಅಭ್ಯಾಸ ಕಡತಗಳು.
21. ಆರ್.ಎ.ಎ. ಕಡತ ಮತ್ತು ರಿಜಿಸ್ಟ್ರಾರಿಗಳು.
22. ಕಾಂಪಾಕ ಮುಸ್ತಕಗಳು.
23. ಭಲನ ದಿಲನ ರಿಜಿಸ್ಟ್ರಾರಿಗಳು.
24. ನೋರ್ ವೆಲೆಂಟ್ ರಿಜಿಸ್ಟ್ರಾರಿಗಳು.
25. ರೆಲೆರಿ ಏಂಜೆಲ್ ಮುಸ್ತಕಗಳು.
26. ಆರ್ ರಿಜಿಸ್ಟ್ರಾರಿಗಳು.

III ಪ್ರೋಫೆಸರ್ ಮತ್ತು ಹೊರ್ಗಾರಿಕೆಯ ಮಾರ್ಗದರ್ಶನ ಸೇರಿದಂತೆ ತೀವ್ರಾನ ತೊಡುಕೊಳ್ಳುವ ಪ್ರತಿಯಿಗಳಲ್ಲಿ ಅನುಸರಿಸಬೇಕಾದ ಕಾಯ್ದ ವಿಧಾನ: -

ಇಲಾಖೆಯ ಪರಿಯ. ವಿಭಾಗ. ಉಪ ವಿಭಾಗ ತಬ್ಬಿರಿಗಳ್ಳ ಸಂಸ್ಥಾನಯಾಗುವ ಅಜಿತರಾಜನ್ನು ಸಂಬಂಧಿಸಿದ ಅಧಿಕಾರಿಗಳು ನಿಂದ ನ್ಯೂ ಏರಿಎಲನ್‌ತ್ವಾರೆ. ಮೈಸ್ಟರ್ಸ್‌ತ್ವಾರೆ ಗ್ರಾಹಕರಿಗೆ ಅಂತಿ ಸರಿಪಡಿಸಿದ ಸ್ಥಾನನ್ನು ಅನುವೋಧನೆ ಮಾಡುತ್ತಾರೆ. ಗ್ರಾಹಕರಿಂದ ಸಮೀಕಣ ಪರದಿ ಸ್ವಿತ್ಕರ್ತಾ ಹೊಂತನಂತರ. ಪ್ರಥಮ ಪರಿಹಾಕ್ಷಣೆ ಸೆಡೆಸೆ ಮುಂದಿನ ಕ್ರಮಕ್ಕೆ ಸ್ವಿಲಾಗುತ್ತದೆ.

IV ප්‍රාග්ධන කාර්යාලී නිවේක්ස්ට්‍රි යුත්තිස්ථූප මුළුමැද්‍ය:

విష్ణుతో పరివిష్టాలయ ఇలావీయ తన్న కెబీరియ కేలన సూసూత్రహారి నిపటినలు పరివిష్టాలా శైఖి (మాఘస్యమాసాలో), విష్ణుతో లళకీ మేలన తెరిగి శైఖి. అఫ్ఫో నియమగాళు శైఖిగాళన్న మత్తు కనాటక నశారదింద స్వాతస్సోండ కెబీరి నియమగాళన్న పాలనప్పాగిరుతేది.

VI ଇଲାପେଯି କୌଣସିରୁବ ଦ୍ୱାରାପେଯିଗାଇ ପ୍ରତିକରିତ ନିଷ୍ଠା-

- ಅ) ನೇರವಾಗಿ ಮನುಕ್ಕಿಗೆ ಮತ್ತು ಬಡಿಗೆ ವಹಿ.

ಆ) ವೇತನದಲ್ಲಿ ವಹಿ.

ಇ) ಹೀಗೆ ಮತ್ತು ಪ್ರಯೋಗ ಭಕ್ತಿ ವಹಿ.

ಈ) ತಲ್ಲಿ ವಹಿ.

ಉ) ಗೆಂಟೆ ರಜೆ ಸಗದಿಕರಣ ಮತ್ತು ರಜೆ ಮಂಜೂರಾತಿ ವಹಿ.

ಎ) ಸಾದಿಲ್ಲಾರು ವಹಿ

ಏ) ಸ್ವೀಕೃತಿ ಮತ್ತು ರವಾನೆ ವಹಿ.

ಐ) ಸಾಮಾನ್ಯ ಆದೇಶ ಮತ್ತು ಸುತ್ತೊಂಲಿಗಳು.

ಉ) ನಾಳ್ಬಿಂದುಳಿಯ ವಾಜ್ಯ ಕಡತ.

ಆ) ಸಗದು ಮನುಕ್ಕೆ ಮತ್ತು ಸಗದು ಪಾವತಿ ಮನುಕ್ಕೆ.

ಇ) ಡಿ.ಡಿ. ಬೆಂಕ್ ಮತ್ತು ಹಣ ರವಾನೆ ವಹಿ.

ಈ) ದುರಂತ ಹಣ ಪಾವತಿ ವಹಿ.

ಉ) ಕರ್ಬೇರಿ ಕಚ್ಚು ಬೆಳ್ಳೆದ ಕ್ರೋಂಡಿಕ್ಕತ 2045 ರಿಜನ್ಸ್‌ರ್‌.

16) ಮರ್ಕುನ್ಯಾಯಲ್ ವಿಭಾಗ:-

- a) దియ్యతో స్వాధరగించ అంకి అంశగించ వివరించు.
 b) ఆహ్లాద స్వాధనా ప్రచానని మత్తు అనుమాదన రిజిస్ట్రేషను
 c) దియ్యతో అపథాతీగించ అంకి అంశగించ రిజిస్ట్రేషను.
 d) ఉపరి గుణక యింత్రిగించ రిజిస్ట్రేషను.
 e) ప్రొకి పరిచిలనా సభీగించ రిజిస్ట్రేషను.
 f) సాధువున్న భక్తి ప్రౌఢకారగించ రిజిస్ట్రేషను.
 g) తంత్రిక దుష్టులిగించ రిజిస్ట్రేషను.

32035 0242

- ಬಾ) ಸಿಹಿ ನಕ್ತೆ ಅನುಮೋದನೆ ರಿಜಿಸ್ಟ್ರೇಶನ್.

ಬಾ) ಪರಾಮಾರ್ಥ ಅನುಮೋದನೆ ರಿಜಿಸ್ಟ್ರೇಶನ್.

ಎ) ಪರಾಮಾರ್ಥ ಪ್ರಾರ್ಥಕತೆ ಕಂಡು ರಿಭರ್ನೇರಿಸು - (ಫಾರ್ಮ್ 1, 2, 3).

ಎ) ವಿದ್ಯುತ್ತೊ ಅಧಭಾತ್ರೀತೆ ಒತ್ತು ದೃವರಾಜುರಾತೆ ಮತ್ತು ಸುತ್ತೋಲಿರಾತೆ ರಿಜಿಸ್ಟ್ರೇಶನ್.

ಎ) ತಾಂತ್ರಿಕ ಒತ್ತು ದೃವರಾಜುರಾತೆ ಮತ್ತು ಸುತ್ತೋಲಿರಾತೆ ರಿಜಿಸ್ಟ್ರೇಶನ್.

VII ఇలాచెయి కాయినిండియి ఉచ్చే అభివా అదర అనుజ్ఞానశ్శే సంబంధించిన గొప్పమానికమాటనే సమాచీలణిసలు అభివా అదర బ్రాతికసంస్కరితమయి మాచలు ఇటుకంట వ్యవహరించే వ్యవహరించే నిచ్చరితిలు
- ఈ రక్కించి అన్నయిచుద్దిల్లు.

VIII చూసుకొని, అపిత్తుగా సమాకాలిక అభివం ఇచ్చి నిరూపించి ముఖ్య అదర ఫాటపోగి అఘించా అదర సలహించి నిరూపించి వుండిని అభివం చేస్తు వ్యక్తిగతస్విధానం చూసుకొని పరిష్కారం, సమాకాలిక ముఖ్య ఇతర నికాయాలపై అభివం చేస్తు వ్యక్తిగతస్విధానం చూసుకొని పరిష్కారం, సమాకాలిక ముఖ్య ఇతర నికాయాలపై

6	ಪ್ರಥಮ ದಿನ ಸಹಾಯಕರು	01	27650-52650
7	ದ್ವಿತೀಯ ದಿನ ಸಹಾಯಕರು	02	21400-42000
8	ಕಂಪ್ಯೂಟರ್ ಆಪ್ಲೇಟ್‌ರ್	Out sourcing	
9	ಹೆಲ್ಪರ್	01	19950-37900
10	ಜವಾನರು	01	19950-37900

XI ಎಲ್ಲಾ ಯೋಜನೆಗಳ ವಿವರಗಳನ್ನು ಸೂಚಿಸುವ ಪ್ರಸ್ತಾವಿತ ವೆಜ್ಞಾಗಳನ್ನು ಮತ್ತು ಮಾಡಲಾದ ಬಂಧವಾರ್ಡಗಳ ವರದಿಯನ್ನು ಸೂಚಿಸಿ ಅದರ ಪ್ರತಿಯೊಂದು ಏಜೆನ್ಸಿಗೆ ಹಂತಕ ಮಾಡಲಾದ ಆಯ್ದೆಯ್ಯಾಯ:

- ಈ ಇಲಾಖೆಗೆ ಅನ್ವಯಿಸುವುದಿಲ್ಲ

XII ಹಂತಕ ಮಾಡಲಾದ ಮೊಬಿಲ್‌ಸ್ಮೆಫೋನ್‌ಗೊಂಡು ಸಹಾಯಿಧನ ಕಾರ್ಯಕ್ರಮಗಳ ಜಾರಿಯ ವಿಧಾನವನ್ನು ಮತ್ತು ಅಂತಹ ಕಾರ್ಯಕ್ರಮಗಳ ಫಲಾನುಭವಿಗೆ ವಿವರ

- ಈ ಇಲಾಖೆಗೆ ಸಂಬಂಧಿಸಿರುವುದಿಲ್ಲ

XIII ನೀಡಿರುವ ರಿಯಾಯಿತಿಗಳನ್ನು ಅನುಮತಿ ಪತ್ರಗಳನ್ನು ಅಥವಾ ಅಧಿಕಾರ ಪತ್ರಗಳನ್ನು ಪಡೆಯುವವರ ವಿವರ

- ಈ ಇಲಾಖೆಗೆ ಅನ್ವಯಿಸುವುದಿಲ್ಲ

XIV ಕಭೇರಿಯ ಒಳ ಲಭ್ಯವಿರುವ ಅಥವಾ ಅದು ಹೊಂದಿರುವ ವಿದ್ಯುನಾನ್ ದೂಪಕ್ಕೆ ಪರಿವರ್ತನೆಯಿರುವ, ಮಾಹಿತಿಗೆ ಸಂಬಂಧಿಸಿದ ವಿವರ ಈ ಇಲಾಖೆಯ ವಿದ್ಯುನಾನ್ ದೂಪದ ಪ್ರತ್ಯೇಯಿಲ್ಲಿರುವುದರಿಂದ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಮಾಹಿತಿಯು ಸಂಪರ್ಕವಾಗಿ ಇರ್ಬಿರುವುದಿಲ್ಲ.

XV ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಬಸಾಲಯವನ್ನು ನಿರ್ವಹಿಸುತ್ತಿದ್ದಳ್ಲ ಅದರ ಕೆಲಸದ ಸಮಯವನ್ನೊಳಗೊಂಡ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ವಿವರ.

ಸಾರ್ವಜನಿಕರು ಈ ಕಭೇರಿಯ ಕೆಲಸದ ಅವಧಿಯಲ್ಲಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಪ್ರತ್ಯೇಕ ಹುದುವ ಕೋಣೆ ಇರುವುದಿಲ್ಲ.

XVI. ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು, ಪದನಾಮಗಳು ಮತ್ತು ಇತರ ವಿವರ ನಿಯಮಿಸಬಹುದಾದಂತಹ ಇತರ ಮಾಹಿತಿಯನ್ನು ಪ್ರತಿಷ್ಠಿತಿಸಿದ್ದು ಮತ್ತು ಆ ತರುವಾಯ ಪ್ರತಿ ವರ್ಷ ಈ ಪ್ರತಿಷ್ಠಿತಿಸಿದ್ದು ಅಂದಿನವರೆಗೆ ಪರಿಷ್ಕರಿಸಿದ್ದು.

ಕ್ರ. ಸಂ	ಹುದ್ದೆಯ ವರ್ಗ	ಹೆಸರು ಶ್ರೀಯುತ್/ಶ್ರೀಮತಿ
1.	ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರು, ಬೆಂಗಳೂರು ಪಕ್ಷಿಮ	ಶ್ರೀ ಮುರಳಿಭರ್ತ್ ಸಿ.ಎಸ್. ಮೇಲ್ಮೈನಿ ಪ್ರಾಧಿಕಾರ
2.	ವಿದ್ಯುತ್ ಪರಿವೀಕ್ಷಕರು, ಬೆಂಗಳೂರು ಪಕ್ಷಿಮ	ಶ್ರೀಮತಿ ಕವಿತರಾಣಿ ಎನ್ ಸಾರ್ವಜನಿಕ ಮಾಹಿತಿ ಅಧಿಕಾರಿ (ಪರಿವೀಕ್ಷಣಾ ವ್ಯಾಪ್ತಿ ಹಾಗೂ ಅಧಿಕಾರ ಪ್ರತ್ಯಾ ಯೋಜನೆ ಅನುಸಾರ)
3.	ಉಪ ವಿದ್ಯುತ್ ಪರಿವೀಕ್ಷಕರು, ಬೆಂಗಳೂರು ಪಕ್ಷಿಮ	ಶ್ರೀ ಕಿರಣ್ ಹೆಚ್.ಸಿ ಸಾರ್ವಜನಿಕ ಮಾಹಿತಿ ಅಧಿಕಾರಿ (ಪರಿವೀಕ್ಷಣಾ ವ್ಯಾಪ್ತಿ ಹಾಗೂ ಅಧಿಕಾರ ಪ್ರತ್ಯಾ ಯೋಜನೆ ಅನುಸಾರ)
4.	ಸಹಾಯಕ ವಿದ್ಯುತ್ ಪರಿವೀಕ್ಷಕರು (ಕಭೇರಿ).	ಶ್ರೀಮತಿ ಅಪ್ರಾ.ಆರ್.ಸಿ. ಸಾರ್ವಜನಿಕ ಮಾಹಿತಿ ಅಧಿಕಾರಿ, (ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರು, ಬೆಂಗಳೂರು ಪಕ್ಷಿಮ ರವರ ಅಧಿಕಾರ ಪ್ರತ್ಯಾ ಯೋಜನೆ ಅನುಸಾರ ತಾಂತ್ರಿಕ ವಿವರಗಳಿಗೆ ಸಂಬಂಧಪಟ್ಟಂತೆ)
5.	ಅಧಿಕೃತರು (ಪ್ರಭಾರ)	ಶ್ರೀಮತಿ ಶಿಲ್ಪ ವಿ ರಾಯ್ಕಾರ್. ಸಾರ್ವಜನಿಕ ಮಾಹಿತಿ ಅಧಿಕಾರಿ, (ಕಭೇರಿಯ ಆಡಳಿತಕ್ಕೆ ಸಂಬಂಧಿಸಿದ ವಿವರಗಳು-ತೆರಿಗೆ, ಪರವಾಸಿಗೆ, ಸಿನೆಮಾ ಆರ್ಟೀಎರ್ ಪರ್ಮಿಟ್, ಲೆಕ್ಟ ಪತ್ರ, ಇತ್ಯಾದಿ)

XVII. ಮಾಹಿತಿ ಹಕ್ಕು ನಿಯಮಕ್ಕೆ ಸಂಬಂಧಪಟ್ಟಿಂತೆ ಬೇರಾಪುದೇ ಮಾಹಿತಿ ಹಾಗೂ ಈ ಮಾಹಿತಿಯನ್ನು ಪ್ರತಿಒಂದು ಪರಿಶ್ಲೇಷಣೆ ಮಾಡಲಾಗುವುದು.

ಪ್ರತಿಒಂದು ಮಾಹಿತಿ ಹಕ್ಕು ಅಧಿನಿಯಮದ ಮೇರೆಗೆ ಮಾಹಿತಿಯನ್ನು ಪರಿಶ್ಲೇಷಣೆ ನಾವೆಜನಿಕರಿಗೆ ತರಲಾಗುವುದು.

ಅಧಿಕಾರ ಪ್ರತ್ಯಾಯೋಜನೆಯ ವಿವರಗಳು ಇಲಾಖೆಯ ತಾಂತ್ರಕ ವೆಬ್‌ಸೈಟ್ <http://www.ksci.gov.in> ನಲ್ಲಿ ಲಭ್ಯವಿರುತ್ತದೆ.

ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರು 14/12/2020
Deputy Chief Electrical Inspector
ಬೆಂಗಳೂರು ಪಶ್ಚಿಮ, ಬೆಂಗಳೂರು

ಮೊನ್ಯೂ ಸಂಖ್ಯೆ: ಉಮುವಿಪ(ಬೆಂ.ಪ)/ಕ-ಆಡಳಿತ(ಆರ್.ಎ.ಎ) /2020-21/೩೬೯-೭೩ ದಿನಾಂಕ: 14 DEC 2020

ಪ್ರತಿಯನ್ನು ಗೌರವಾಗಿಸಿದ್ದಿಗೆ ಸಿದ್ಧಾರ್ಥಾಗಿ:

1. ಪ್ರಧಾನ ಕಾರ್ಯದಲ್ಲಿಗಳು, ಕ್ರಾನಿಕಲ ಸರ್ಕಾರ, ಇಂಧನ ಇಲಾಖೆ, ಬೆಂಗಳೂರು ರವರ ಮಾಹಿತಿಗಾಗಿ ಸಿದ್ಧಾರ್ಥಾಗಿದೆ.
2. ಮುಖ್ಯ ವಿದ್ಯುತ್ ಪರಿವೀಕ್ಷಕರು, ಬೆಂಗಳೂರು ರವರ ಮಾಹಿತಿಗಾಗಿ ಸಿದ್ಧಾರ್ಥಾಗಿದೆ.
3. ಅಪರ ಮುಖ್ಯ ವಿದ್ಯುತ್ ಪರಿವೀಕ್ಷಕರು, ವಿದ್ಯುತ್ ಪರಿವೀಕ್ಷಕರು, ಬೆಂಗಳೂರು ದಕ್ಷಿಣ, ರವರ ಮಾಹಿತಿಗಾಗಿ ಸಿದ್ಧಾರ್ಥಾಗಿದೆ.
4. ಸಂಬಂಧಪಟ್ಟ ಎಲ್ಲಾ ನಾವೆಜನಿಕ ಮಾಹಿತಿ ಅಧಿಕಾರಿ ಮತ್ತು ಸಹಾಯಕ ನಾವೆಜನಿಕ ಮಾಹಿತಿ ಅಧಿಕಾರಿಗಳಾಗಿ ಎಲ್ಲಾ ಮಾಹಿತಿಯನ್ನು ಸರ್ಕಾರಿ ಆದೇಶದಂತೆ ನಿರ್ವಹಿಸುವುದು.
5. ಕಳೆರಿ ಕಡತ/ಪ್ರಧಾನ ಕಡತ.
6. ಸೂಚನೆ ಪರಿಶ್ಲೇಷಣೆ ಮಾಹಿತಿಯನ್ನು ಸರ್ಕಾರಿ ಆದೇಶದಂತೆ ನಿರ್ವಹಿಸುವುದು.

ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರು 15/12/2020
ಬೆಂಗಳೂರು ಪಶ್ಚಿಮ, ಬೆಂಗಳೂರು
Deputy Chief Electrical Inspector
Bangalore West
Bangalore